

# ರಾಕಣ್ ಭದ್ವಾಚಿ ಫಿರ್ಗಜ್, ಆಂಜೆಲೊರ್

ಫೆಬ್ರೆರ್ 28, ಪ್ರಾಚಿತ್ ಕಾಳಾಚೊ ದುಸ್ರೊ ಆಯ್ತಾರ್

1. ಆಯ್ಚ್ಯಾ ಮಿಸಾ ಸಂಭ್ರಮಾಂತ್ ವಾಂಟೊ ಘೆಲ್ಲೆಲ್ಯಾ ತುಮ್ಕಾಂ, ದೇವ್ ಸ್ತುತೆಂತ್ ತಶೆಂಚ್ ಗಾಯಾನಾಂತ್ ವಾಂಟೊ ಘೆಲ್ಲೆಲ್ಯಾಂಕ್ ದೇವ್ ಬರೆಂ ಕರುಂ
2. ಫಾಲ್ಯಾಂ / ಆಜ್ ಆಮ್ಚ್ಯಾ ಗೋಲ್ಡನ್ ಜುಬಿಲಿ ಹೊಲಾಂತ್ ವೈದ್ಯಕೀಯ್ ಶಿಬಿರ್ ಆಸಾ. ಸಕಾಳಿಂ 8.30 ವರಾಂ ಥಾವ್ನ್ ದನ್ಬಾರಾಂ 1.30 ವರಾಂ ಪರ್ಯಾಂತ್. ಹಾಚೊ ಬೊರೊ ಫಳ್ ಜೊಡುಂಕ್ ತುಮ್ಕಾಂ ಉಲೊ ದಿತಾಂ.
3. ಮಾ. ಬಾ. ರೋಬರ್ಟ್ ಕ್ರಾಸ್ತಾ ಯಾಜಕಾನ್ ನೈಸರ್ಗಿಕ್ ವಕ್ತಾಂಚೊ ಸಂಗ್ರಹ್ ತಶೆಂಚ್ ಮಾಲ್ಗಾಡ್ಯಾಂ ಥಾವ್ನ್ ದೆಂವೊನ್ ಆಯ್ಲೆಲಿ ಫರ್ಡ್ಯಾ ವಕ್ತಾಂಚೊ ಭಂಡಾರ್ ಸಾಂಗಾಂತಾ ಫಾಲ್ಸ್ “ಆಸ್ಪತ್ರೆಕ್ ವೆಚ್ಯಾ ಪಯ್ಲೆಂ” ಮ್ಹಳ್ಳೊ ಬೂಕ್ ಬರಯ್ಲಾ. ಹೆ ಬೂಕ್ ಮಿಸಾ ಉಪ್ರಾಂತ್ ಭಾಯ್ರ್ ವಿಕ್ರಾಪಾಕ್ ಆಸಾತ್. ಮೋಲ್ ರುಪಯ್ 200/-. ಜರ್ ತುಮಿ ಪೈಶೆ ಹಾಡುಂಕ್ ನಾಂತ್ ತರ್ ಯೆಂವ್ಚ್ಯಾ ಆಯ್ತಾರಾ ಭಿತರ್ ಹಾಡ್ನ್ ದಿವ್ಚೆತ್. ಲ್ಹಾನ್ ಲ್ಹಾನ್ ಪಿಡೆಕ್ ಆಸ್ಪತ್ರೆಕ್ ವೆಚ್ಯಾ ಬದ್ಲಾಕ್ ಘರಾಚ್ಚ್ ಗಾಂವ್ಚಿ ವಕ್ತಾಂ ಕಶಿಂ ಉಪಯೋಗ್ ಕರ್ಚೆತ್ ಮ್ಹಣ್ ತಿಳ್ಳಿಲಾಂ. ಹೊ ಭೋವ್ ಉಪ್ಕಾರಾಕ್ ಪಡ್ಚೊ ಬೂಕ್ ಮೊಲಾಕ್ ಘೆಂವ್ಕ್ ಉಲೊ ದಿತಾಂ.
4. ಮಾರ್ಚಾಚಾ 21 ತಾರಿಕೆರ್ ಆಯ್ತಾರಾ ಸಕಾಳಿಂ 8.15 ವರಾಂ ಥಾವ್ನ್ 9.15 ವರಾಂ ಪರ್ಯಾಂತ್ ಭುರ್ಗ್ಯಾಂಕ್ ಕ್ರಿಸ್ತಾಂವ್ ಶಿಕ್ಷಣಾಚಿ ದೊತೊರ್ನೆಚಿ ಪರೀಕ್ಷಾ ಆಸ್ತೆಲಿ.
5. ಕಾಲ್ (ಸುಕ್ರಾರಾ) ಸಾಂಜೆರ್ ಫಿರ್ಗಜ್ ಆರ್ಥಿಕ್ ಸಮಿತಿಚಾ ಮಿಟಿಂಗಾರ್ ಫಿರ್ಗಜೆಚಾ ದೊನೀ ಹೊಲಾಂಚ್ಯಾ ಭಾಡ್ಯಾಂತ್ ಥೊಡಿ ಬದ್ಲಾವಣ್ ಕೆಲ್ಯಾ. ತಿ ನೊಟೀಸ್ ಬೋರ್ಡಾರ್ ಪಳೆವ್ಚೆತ್. ತಶೆಂಚ್ ಎಪ್ರಿಲಾಚಾ ಆಂಜ್ ಪತ್ರಾರ್ ಆಮಿ ಹಿ ಬದ್ಲಾವಣ್ ಫಾಯ್ಸ್ ಕರ್ತೆಲ್ಯಾಂವ್. ‘ಆಮ್ಚ್ಯಾ ಕುಟ್ಮಾಚೆ ಸಂಭ್ರಮ್ ಆಮ್ಚ್ಯಾ ಫಿರ್ಗಜ್ ಹೊಲಾಂತ್ ಕರ್ಯಾಂ’ ಮ್ಹಳ್ಳ್ಯಾ ಧೈಯಾಖಾಲ್ ಫಿರ್ಗಜ್‌ಗಾರಾಂಕ್ ಏಕ್ ಮನವಿ ಕೆಲ್ಯಾ. ತಿ ಅತಾಂ ತುಮ್ಚೆ ಮುಕಾರ್ ದವರ್ತಾಂ.